

M.P.Ed. II Semester Degree Examination, Sept./Oct. - 2024**PHYSICAL EDUCATION****DSC - 6 : Test, Measurement and Evaluation in PE****(NEP)**

Time : 3 Hours

Maximum Marks : 70

Note : Answer **any five** of the following question with Q.No. **1** is **Compulsory**. Each question carries **equal** marks.

ಸೂಚನೆ : ಕಡ್ಡಾಯ ಪ್ರಶ್ನೆ ಸಂಖ್ಯೆ **1** ಸೇರಿದಂತೆ ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗಳಿಗೂ ಸಮಾನ ಅಂಕಗಳು.

1. What is meaning of Validity ? Explain the Validity and Reliability in briefly. **14**
ಸಮಂಜಸತೆಯ ಅರ್ಥ ಬರೆದು ಸಮಂಜಸತೆ ಮತ್ತು ವಿಶ್ವಾಸ್ಯತೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
2. Write definition of Motor Fitness. Explain the J.C.R. Test and Oregon Motor Fitness Test. **14**
ಚಲನ ಸಾಮರ್ಥ್ಯದ ವ್ಯಾಖ್ಯಾನ ಬರೆದು ಜೆ.ಸಿ.ಆರ್. ಪರೀಕ್ಷೆ ಮತ್ತು ಓರಿಜನ್ ಚಲನ ಸಾಮರ್ಥ್ಯದ ಪರೀಕ್ಷೆಯನ್ನು ವಿವರಿಸಿ.
3. Write the full form of AAHPERD and explain the ACSM Health Physical Fitness Test. **14**
ಎ.ಎ.ಎಚ್.ಪಿ.ಇ.ಆರ್.ಡಿ. ನ ಪೂರ್ಣ ರೂಪ ಬರೆದು ಎ.ಸಿ.ಎಸ್.ಎಮ್. ನ ದೈಹಿಕ ಸಾಮರ್ಥ್ಯದ ಪರೀಕ್ಷೆಯನ್ನು ವಿವರಿಸಿ.
4. What is Anthropometric measurements and explain the method measuring standing height and sitting height ? **14**
ದೇಹದ ಮಾಪನ ಎಂದರೇನು ? ನಿಂತ ಎತ್ತರ ಮತ್ತು ಕುಳಿತ ಎತ್ತರದ ಮಾಪನ ಮಾಡುವ ವಿಧಾನವನ್ನು ವಿವರಿಸಿ.
5. Explain the Johnson Basket Ball test and Russel Lunge Volley Ball test. **14**
ಜಾನ್ಸನ್ ಬಾಸ್ಕೆಟ್ ಬಾಲ್ ಪರೀಕ್ಷೆ ಮತ್ತು ರಸೆಲ್ ಲಾಂಗ್ ವಾಲಿಬಾಲ್ ಪರೀಕ್ಷೆಯನ್ನು ವಿವರಿಸಿ.
6. Briefly explain the Harvard Step Test and 12 minutes Run/Walk Test. **14**
ಹಾರ್ವರ್ಡ್ ಹೆಜ್ಜೆಯ ಪರೀಕ್ಷೆ ಮತ್ತು 12 ನಿಮಿಷದ ಓಟ/ನಡಿಗೆಯ ಪರೀಕ್ಷೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.

7. What is Aerobic Test ? Explain the Margaria-Klaman Test. 14
ಆವುಜನಕ ಸಹಿತ ಪರೀಕ್ಷೆ ಎಂದರೇನು ? ಮಾರ್ಗಾರಿಯಾ-ಕಲಮನ್ ಪರೀಕ್ಷೆಯನ್ನು ವಿವರಿಸಿ.
8. (a) J.C.R. Test 14
ಜೆ.ಸಿ.ಆರ್. ಪರೀಕ್ಷೆ
(b) Physical Fitness Index
ದೈಹಿಕ ಸಾಮರ್ಥ್ಯದ ಸೂಚ್ಯಂಕ
(c) 1.5 Mile Run Test
1.5 ಮೈಲ್ ಓಟದ ಪರೀಕ್ಷೆ
(d) Dyer Tennis Test
ಡಯರ್ ಟೇನ್ನಿಸ್ ಪರೀಕ್ಷೆ

- o O o -

